S.J.S. Enterprises Limited

(Formerly known as S.J.S. Enterprises Private Limited)
Sy No 28/P16 of Agra Village and Sy No 85/P6
of B.M Kaval Village Kengeri Hobli Bangalore 560082

P: +91 80 6194 0777 F: +91 80 28425110

Email Id: info@sjsindia.com, compliance@sjsindia.com

ISO 14001 ISO 45001 ISO 9001 IATF 16949 Certified

CIN: L51909KA2005PLC036601

www.sjsindia.com



August 21, 2022

To,

National Stock Exchange of India Limited	BSE Limited
Exchange Plaza, 5 th Floor,	Corporate Relationship Department,
Plot No. C/1, G Block,	2 nd Floor, New Trading Wing,
Bandra – Kurla Complex,	Rotunda Building, P.J. Towers,
Bandra (E), Mumbai -400 051	Dalal Street, Mumbai – 400 001
Symbol: SJS	Scrip Code: 543387

ISIN: INE284S01014

Dear Sir/Madam,

Subject: Newspaper Publication - Notice of the Annual General Meeting

Please find the enclosed copies of the newspaper publication of the notice of the 17th Annual General Meeting of the Company. It is published in:

- 1. Financial Express (English edition), issue dated August 21, 2022 and
- 2. Vishwavani (Kannada edition), issue dated August 21, 2022.

Request you to kindly take the above on record.

Thank you, Yours faithfully,

For S.J.S. Enterprises Limited

THABRAZ HUSHAIN WAJID AHMED

Digitally signed by THABRAZ HUSHAIN WAJID AHMED Date: 2022.08.21 14:22:43 +05'30'

Thabraz Hushain W.

Company Secretary & Compliance Officer

Membership No.: A51119

Encl: As mentioned above

FE SUNDAY



Franklin Templeton Mutual Fund

Registered Office: One International Center, Tower 2, 12th and 13th Floor, Senapati Bapat Marg, Elphinstone Road (West), Mumbai 400013

Income Distribution cum capital withdrawal (IDCW) in Franklin India Focused Equity Fund

The Trustees of Franklin Templeton Mutual Fund have decided to distribute the following Income Distribution cum capital withdrawal (IDCW):

Name of the Schemes / Plans / Options	Face Value per Unit (₹)	Amount of IDCW per Unit [#] (₹)	NAV per Unit as on August 18, 2022 (₹)
Franklin India Focused Equity Fund (FIFEF)			
FIFEF - IDCW	10.00	2.75	32.1707
FIFEF- IDCW - Direct		i i	36.8675
The Record Date for the same will be August 26, 2022 (Frid	day). If in case th	ne Record Date falls	on a non-Business Day, the

immediately following Business Day shall be the Record Date. All the Unitholders / Beneficial Owners of the IDCW plan / option of the scheme whose names appear in the records of Registrar / Depositories as on the Record Date shall be entitled to receive IDCW. The investors in the IDCW re-investment plan/option will be allotted units for the IDCW amount at the NAV of next Business Day after the Record Date.

Please note that the IDCW payout shall be subject to the availability of distributable surplus and if the available

distributable surplus as on the record date is lower than the aforementioned IDCW rate, then the available distributable surplus shall be paid out. The payout shall be subject to tax deducted at source i.e. TDS, as applicable. Pursuant to payment of IDCW, the NAV of the scheme would fall to the extent of payout and

statutory levy (if applicable).

For Franklin Templeton Asset Management (India) Pvt. Ltd. (Investment Manager of Franklin Templeton Mutual Fund)

Sd/-

Date: August 20, 2022

Authorized Signatory

Mutual Fund investments are subject to market risks, read all scheme related documents carefully.

Aditya Birla Sun Life Mutual Fund



Aditya Birla Sun Life AMC Limited(Investment Manager for Aditya Birla Sun Life Mutual Fund) Registered Office: One World Center, Tower 1, 17th Floor, Jupiter Mills, Senapati Bapat Marg, Elphinstone Road, Mumbai - 400 013. Tel.: 4356 8000. Fax: 4356 8110/8111. CIN: L65991MH1994PLC080811

Record Date for Distribution

NOTICE IS HEREBY GIVEN THAT the Trustees of Aditya Birla Sun Life Mutual Fund have approved Friday, August 26, 2022*, as the Record Date for declaration of distribution under the Income Distribution cum Capital Withdrawal (IDCW) option in the following scheme, subject to availability of distributable surplus on the Record Date:

Name of the Scheme	Plans/Option	Quantum of Distribution per unit# on face value of Rs.10/- per unit	NAV as on August 19, 2022 (Rs.)
Aditya Birla Sun Life Interval Income Fund - Quarterly Plan - Series I	Institutional Plan – IDCW	The entire distributable surplus at the completion of the	10.1200
(An Interval Income Scheme, A relatively low interest rate risk and moderate credit risk)	Regular Plan – IDCW	interval period shall be	10.1201

The NAV of the scheme, pursuant to pay out of distribution would fall to the extent of payout and statutory levy (if applicable).

#As reduced by the amount of applicable statutory levy. *or the immediately following Business Day if that day is a non-business day.

The Specified Transaction Period (STP) for the Scheme is on August 25, 2022 and August **26**, **2022**. The following shall be applicable for applications received during the STP:

a. For Subscriptions/Purchases including Switch-in:

• In respect of valid applications received till 3.00 p.m. on the aforesaid Record date, the ex-IDCW NAV** of the day of receipt of application will be applicable for processing such subscription/switch-in requests and such investors shall not be eligible for IDCW, if any, on the aforesaid record date.

**Pursuant to the SEBI circular SEBI/HO/IMD/DF2/CIR/P/2020/175 dated September 17, 2020, read with SEBI circular SEBI/HO/IMD/DF2/CIR/P/2020/253 dated December 31, 2020 with effect from February 01, 2021, in respect of purchase of units of mutual fund schemes (except liquid and overnight schemes), closing NAV of the day shall be applicable on which the funds are available for utilization irrespective of the amount, subject to provisions of uniform cut-off timings for applicability of NAV.

b. For Redemptions/Sales including Switch-out:

• In respect of valid applications received till 3.00 p.m. on the aforesaid Record date, the ex-IDCW NAV of the day of receipt of application will be applicable for processing such redemption/switch-out requests and the investors will be eligible to receive the IDCW, if any, on the aforesaid record date.

All unitholders whose names appear in the Register of Unitholders / Beneficial owners under the IDCW option of the said scheme as at the close of business hours on the Record Date shall be eligible to receive the distribution so declared.

For Aditya Birla Sun Life AMC Limited (Investment Manager for Aditya Birla Sun Life Mutual Fund)

Sd/-Date: August 20, 2022 **Authorised Signatory** Place: Mumbai

Mutual Fund investments are subject to market risks, read all scheme related documents carefully.

Pennar Industries Limited

CIN: L27109AP1975PLC001919 T: +91 40 41923108 e-Mail ID: corporatecommunications@pennarindia.com; Website: http://www.pennarindia.com

NOTICE FOR ATTENTION OF THE SHAREHOLDERS

Shareholders may note that the 46th Annual General Meeting (e-AGM) of the Company will be held through Video Conferencing (VC) / other audio visual means (OAVM) on Thursday, September 22, 2022 at 11:00 a.m. IST in compliance with General Circular Nos. Nos. 14/2020, 17/2020, 20/2020, 33/2020, 39/2020, 02/2021, 10/2021, 21/2021 02/2022 and other applicable laws and circulars issued by the Ministry of Corporate Affairs (MCA) and Securities and Exchange Board of India (SEBI), to transact the business that will be set forth in the Notice of the e-AGM.

In line with the above-said circulars of MCA and SEBI, the Notice of 46th e-AGM, Annual Report and other reports/documents (e-AGM documents) will be sent through electronic mode only to such shareholders whose email addresses are registered with Depository Participants (DPs)/Registrar and Share Transfer Agent (RTA).

Shareholders, holding shares in dematerialized mode, are requested to register their e-mail addresses and mobile numbers with their respective DPs. Shareholders, holding shares in physical mode, are requested to furnish a scanned signed copy of the request letter providing the email address, mobile number and self-attested PAN copy to the Company's RTA KFin Technologies Limited (formerly KFin Technologies Private Limited) at the email address - einward.ris@kfintech.com with a copy to rajeev.kr@ kfintech.com for receiving the e-AGM documents. Please note that the physical / hard copies of the e-AGM documents will not be sent.

The e-AGM documents will also be made available on the websites of the Company (www.pennarindia.com), stock exchange viz., BSE Limited (www.bseindia.com), National Stock Exchange of India Limited (www.nseindia.com) and the Company's RTA (https://evoting.kfintech.com/).

Shareholders will have an opportunity to cast their vote remotely on the business as set forth in the Notice of the e-AGM through electronic voting system. The manner of voting remotely by shareholders will be provided in the said Notice. Detailed instruction to Members for joining e-AGM through VC/OAVM will also be set out in the Notice of the e-AGM.

forPennar Industries Limited

Place: Hyderabad Date : 19.08.2022

Mirza Mohammed Ali Baig Company Secretary & Compliance Officer A29058



RESTAURANT BRANDS ASIA LIMITED (Formerly known as Burger King India Limited)

CIN: L55204MH2013FLC249986 Registered Office: Unit Nos. 1003 To 1007, 10th Floor, Mittal Commercia, Asan Pada Road, Chimatpada, Marol, Andheri (East), Mumbai - 400 059 Website: www.burgerking.in | Tel. No.: +91 22 7193 3000 E-mail: investor@burgerking.in

NOTICE OF 9[™] ANNUAL GENERAL MEETING

Notice is hereby given that the Ninth (9") Annual General Meeting ('AGM') of the Members of Restaurant Brands Asia Limited (the 'Company') will be held on Wednesday, September 14, 2022 at 04:00 p.m. (IST) through Video Conferencing ('VC') or Other Audio Visual Means ('OAVM') to transact the businesses as set out in the Notice of AGM.

The AGM will be convened through VC or OAVM in accordance with the Companies Act, 2013 and Rules made thereunder read with the General Circular nos. 02/2022 dated May 5, 2022, 21/2021 dated December 14, 2021, 02/2021 dated January 13, 2021, 20/2020 dated May 5, 2020, 17/2020 dated April 13, 2020 and 14/2020 dated April 8, 2020, issued by the Ministry of Corporate Affairs ('MCA

Dispatch of Annual Report and Dissemination on the Website: The Notice of the AGM and Annual Report 2021-22 has been sent to the

shareholders/members of the Company on Saturday, August 20, 2022 through electronic means whose e-mail addresses are registered with the Company/ Registrar and Share Transfer Agent ('RTA')/ Depository Participants ('DPs') as on Friday, August 12, 2022, in compliance with the circular no SEBI/HO/CFD/CMD2/CIR/P/2022/62 dated May 13, 2022 read with circular nos. SEBI/HO/CFD/CMD2/CIR/P/2021/11 dated January 15, 2021 and SEBI/HO/CFD/CMD1/CIR/P/2020/79 dated May 12, 2020 issued by the Securities and Exchange Board of India ('SEBI Circulars') and MCA Circulars. Also, an electronic copy of the Annual Report 2021-22 of the Company, inter alia, containing the Notice of the AGM is available on the websites of:

the Company at www.burgerking.in;

 the Stock Exchanges viz. BSE Limited at www.bseindia.com and National Stock Exchange of India Limited at www.nseindia.com; and

 the Registrar and Share Transfer Agent viz. Link Intime India Private Limited ('LIIPL') at https://instavote.linkintime.co.in.

E-Voting:

In accordance with the provisions of Section 108 of the Companies Act, 2013 read with Rule 20 of the Companies (Management and Administration) Rules 2014, Secretarial Standard - 2 on General Meetings, issued by the Institute of Company Secretaries of India and Regulation 44 of the Securities and Exchange Board of India (Listing Obligations and Disclosure Requirements) Regulations, 2015, the Company is pleased to offer the e-Voting facility before the AGM through remote e-Voting and e-Voting during the AGM to its shareholders/ members in respect of the businesses to be transacted at the AGM and for this purpose, the Company has appointed LIIPL for facilitating voting through electronic means. The details of e-Voting are given herein

 A person, whose name is recorded in the register of members or in the register of beneficial owners of the Company, as on the cut-off date i.e. Wednesday, September 7, 2022, only shall be entitled to avail the facility of e-Voting, either through remote e-Voting or e-Voting during the AGM.

Remote E-voting: The remote e-Voting facility will be available during the following voting

Commencement of e-Voting	Saturday, September 10, 2022 from 9.00 a.m. IST
End of e-Voting	Tuesday, September 13, 2022 up to 5.00 p.m. IST

The remote e-Voting module will be disabled by LIIPL for voting thereafter. Voting rights of the Members shall be in proportion to their share in the paid-up equity share capital of the Company as on the cut-off date i.e Wednesday, September 7, 2022.

Members who have cast their vote through remote e-Voting will be eligible to participate in the AGM and their presence shall be counted for the purpose of quorum, however such members shall not be allowed to cast their vote again

Any person, who acquires shares of the Company and becomes a member of the Company after dispatch of the notice and holds shares as of the cut-off date i.e. Wednesday, September 7, 2022 may follow the procedure for remote e-Voting as enumerated in the Notice of the 9th AGM or a requisition e-mail may be sent on enotices@linkintime.co.in for obtaining the login credentials

E-Voting at the AGM:

The Company has opted to provide e-Voting during the AGM which is integrated with the VC/ OAVM platform and no separate login is required for the same. The e-Voting window shall be activated upon the instructions of the Chairman of the Meeting during the AGM and only those members/ shareholders attending the AGM and who have not cast their vote on the Resolutions through remote e-Voting and are otherwise not barred from doing so, shall be eligible to vote through e-Voting system in the AGM.

Manner of registration of e-mail address:

Members who have not registered their e-mail address with the Company are requested to follow the below process to register their e-mail address: Demat Shareholders The shareholders are requested to register their

	the respective DP by following the procedure prescribed by the DP.
Physical Shareholders	Write an e-mail with request letter mentioning name, folio number, scan copy of self-attested PAN, cancelled cheque leaf bearing name of the Member and copy of physical share certificate to LIPL at rnt.helpdesk@linkintime.co.in.
Web-portal Temporary Registration (Demat and Physical Shareholders)	Click on link: https://linkintime.co.in/EmailReg/ Email_Register.html to register your e-mail address. The Members may also visit the website

4. Contact Details:

7.	E-Voting	In case shareholders/ members have any queries related to e-Voting facility/ login, they may refer the frequently asked questions and e-Voting manual available a www.instavote.linkintime.co.in under Help Section of contact Mr. Rajiv Ranjan, Assistant Vice President E-voting, LIIPL, C 101, 247 Park, L.B.S. Marg, Vikhro (West), Mumbai - 400 083, at telephone no. 022 - 4918 6000 or write an e-mail to enotices@linkintime.co.in.
	The second secon	In case shareholders/ members have any queries regarding login, they may send an email to instameet@linkintime.co.in

For Restaurant Brands Asia Limited (Formerly known as Burger King India Limited)

or investor@burgerking.in or contact on: Tel: 022-4918 6175.

of the Company i.e. www.burgerking.in for instruction w.r.t. registration of e-mail address.

Place: Mumbai Madhulika Rawat Date: August 20, 2022 Company Secretary and Compliance Officer

UNITED CREDIT LIMITED

CIN: L65993WB1970PLC027781 Registered Office: 27B, Camac Street (8th Floor), Kolkata - 700 016. Telephone No. (033) 2287 - 9359/9360 Fax: (033) 2287 - 2047 Email: unitedcreditltd@gmail.com, Website: www.unitedcreditltd.com NOTICE TO THE MEMBERS FOR UPDATE OF E-MAIL ADDRESS AND OTHER INFORMATION

The Ministry of Corporate Affairs (MCA) vide General Circular No. 02/2022 dated 5th May, 2022 read with General Circular Nos. 14/2020, 17/2020, 20/2020 and 02/2021 dated 8th April, 2020, 13th April, 2020, 5th May, 2020 and 13th January, 2021 respectively (hereinafter, collectively referred to as "MCA Circulars) and SEBI vide Circular No. SEBI/HO/CFD/CMD2/CIR/P/2022/62 dated 13th May, 2022 read with Circular Nos. SEBI/HO/CFD/CMD2/ CIR/P/2021/11 dated 15th January, 2021 and SEBI/HO/CFD/ CMD1/CIR/P/2020/79 dated 12th May, 2020, have allowed companies to conduct their Annual General Meetings through Video Conference (VC) or Other Audio Visual Means (OAVM), without the physical presence of the Members at the meeting. In compliance with the provisions of the Companies Act, 2013 ("Act"), SEBI (Listing Obligations and Disclosure Requirements) Regulations, 2015 ("SEBI Listing Regulations") and MCA and SEBI Circulars the upcoming 51st AGM of the Company will be held on Tuesday, 27th September, 2022 at 11:00 a.m. (IST) through VC/OAVM hence Members can join and participate in the AGM through VC/OAVM facility only.

Pursuant to the aforesaid MCA and SEBI Circular, the Notice of 51st AGM along with the Annual Report for FY 2021-22 will be sent through electronic mode only, to those Members whose E-mail addresses are registered with the Company/Registrar and Share Transfer Agent ("RTA") or with Depository Participants ("DP")/Depository. The Company is also providing e-voting during the AGM and remote e-voting facility to all its Members similar to earlier practices. your email address is already registered with the Company/ RTA or DP/Depository,

Notice of AGM along with annual report for FY 2021-2022 and login details for e-voting shall be sent to your registered email address. In case you have not registered your email address with the Company/RTA or DP/Depository, please follow below instructions to register your email address for obtaining notice, annual report for FY 2021-2022 and login

Registration/updation of e-mail addresses & bank account details:

Send a request to RTA of the Company i.e CB Management Services Limited, P-22, Bondel Rd, Kolkata - 700019 in duly filed Form No. ISR-1, Holding which can be downloaded from the website of the Company at www.unitedcreditltd.com as well as RTA's website i.e www.cbmsl.com. You can also send the the Form No. ISR-1 to RTA's email id rta@cbmsl.com

details as per the process advised by DP.

under copy marked to company at unitedcreditltd@gmail.com Please contact your DP and register your email address and bank account

The Company will provide its shareholders facility of remote e-voting through electronic

Place : Kolkata

Date: 21st August, 2022

voting services arranged by CDSL. Electronic voting shall also be made available to the shareholders participating in the AGM. Details regarding the same will be provided in the Notice of the AGM and will also be made available on the Company's website viz. The Notice of AGM and Annual Report for FY 2021-2022 will also be available on

Company's website www.unitedcreditltd.com and website of BSE Limited (BSE) at www.bseindia.com and The Calcutta Stock Exchange Limited (CSE) www.cse-india.com and Central Depository Services (India) Limited (CDSL). Members attending the meeting through VC/OAVM shall be counted for the purpose of Quorum under Section 103 of the Companies Act, 2013.

In case of any query, the Members may contact or write RTA at address & E-mail ID as mentioned above under copy marked to the Company.

(Deepali Gupta) COMPANY SECRETARY & COMPLIANCE OFFICER

For UNITED CREDIT LIMITED



S.J.S. ENTERPRISES LIMITED (Formerly S.J.S. Enterprises Private Limited)

Registered and Corporate Office: Sy No 28/P16 of Agra Village and Sy No 85/P6 of B.M Kaval Village, Kengeri Hobli, Bangalore 560 082, Karnataka, India Website: www.sjsindia.com | E-mail: compliance@sjsindia.com Tel: +91 80 6194 0777 | CIN: L51909KA2005PLC036601

NOTICE OF THE 17TH ANNUAL GENERAL MEETING AND E-VOTING INFORMATION NOTICE is hereby given that the Seventeenth (17th) Annual General Meeting ('AGM') of

the members of S.J.S. Enterprises Limited ('Company') will be held on Thursday, September 15, 2022 at 11:30 a.m. (IST) through Video Conferencing/Other Audio Visual Means ('VC/OAVM'), in compliance with applicable provisions of the Companies Act, 2013 ('Act') and rules made thereunder, Securities and Exchange Board of India ('SEBI') (Listing Obligations and Disclosure Requirements) Regulations, 2015 read with Circular No. 14/2020 dated 08" April, 2020, Circular No. 17/2020 dated 13" April, 2020, Circular No. 20/2020 dated 05" May, 2020, Circular No. 02/2022 dated 05" May, 2022. issued by Ministry of Corporate Affairs (collectively referred as 'MCA Circulars') and Circular No. SEBI / HO / CFD / CMD1 / CIR / P / 2020 / 79 dated 12th May 2020, SEBI / HO / CFD / CMD2 / CIR / P / 2021 / 11 dated 15th January 2021 and Circular No. SEBI/HO/CFD/CMD2/CIR/P/2022/62 dated 13th May 2022 issued by Securities and Exchange Board of India ('SEBI Circulars') (MCA Circulars and SEBI Circular collectively referred as 'Circulars'), without the physical presence of the members at the AGM i.e., virtually, to transact the business as set out in the AGM Notice. Members attending the AGM through VC/OAVM shall be reckoned for the purpose of quorum under Section 103

In compliance with the Circulars, AGM Notice along with the Annual Report for FY 2021-22 ('Annual Report') has been sent only through electronic mode to those members whose email addresses are registered with the Company/ Registrar and Transfer Agent ('RTA') of the Company i.e., Link Intime India Private Limited ('LIIPL') / Depository Participants ('DPs'), unless any member has requested for a physical copy of the same. The aforesaid documents are also available on the Company's website at www.sjsindia.com, websites of the Stock Exchanges i.e. BSE Limited at www.bseindia.com, National Stock Exchange of India Limited at www.nseindia.com and on the website of the RTA at https://instavote.linkintime.co.in. The dispatch of Notice of the AGM has been completed on Friday, 19" August 2022.

Members whose email IDs are already registered with the Company/RTA/DP, may follow the instructions for remote e-Voting prior to AGM and e-Voting during the AGM, as the case may be, as provided in the AGM Notice. Members who have not registered their email IDs, are requested to register the same with the Company's RTA / their respective DPs for sending future communication(s) in electronic form for receiving all communications including Annual Report, Notices etc. from the Company electronically. The email addresses can be registered with the DP in case the shares are held in electronic form and with the RTA of the Company in case the shares are held in physical form. Upon successful registration of email ID, the login ID and password for e-Voting shall be shared on the member's registered email ID:

Pursuant to the provisions of Section 108 of the Act read with Rule 20 of the Companies (Management and Administration) Rules, 2014, as amended from time to time, and Regulation 44 of the SEBI (Listing Obligations and Disclosure Requirements) Regulations, 2015 ('Listing Regulations'), members will be provided with the facility to cast their vote electronically, through the remote e-Voting facility (prior to the AGM) and e-Voting facility (during the AGM), on all the resolutions set forth in AGM Notice. The facility of casting votes will be provided by LIIPL. Facility for e-Voting at the AGM will be made available to those members who are present in the AGM through VC/OAVM facility and have not cast their vote on the resolutions through remote e-Voting. The Members who have cast their vote by remote e-Voting prior to the AGM may also attend/participate in the AGM through VC/OAVM but shall not be eligible to vote at the AGM. All the Members are

 The business as set forth in the 17th AGM Notice will be transacted through voting by electronic means in the form of remote e-Voting prior to AGM or during the AGM.

The voting rights of member(s) shall be in proportion to their shares in the paid up equity share capital of the Company as on the cut-off date i.e. Thursday, September 08, 2022. A person whose name is recorded in the register of members or in the register of beneficial owners maintained by the depositories as on the cut-off date shall only be entitled to vote through remote e-Voting prior to AGM/e-Voting during the AGM. 3. Any person who acquires shares of the Company and becomes member of the

Company after sending the notice of the AGM and holding shares as on cut-off date, may obtain the User ID and password by sending an email to the RTA at enotices@linkintime.co.in for issuance of User ID and Password for exercising their votes by electronic means by mentioning their Folio No./DP ID and Client ID. However, if a member is already registered with the RTA for e-Voting, then the existing User ID and password can be used for casting their vote. The remote e-Voting period begins on Monday, 12th September 2022 at 9:00 a.m. (IST)

and ends on Wednesday, 14" September 2022 at 5:00 p.m. (IST). The remote e-Voting module shall be disabled by LIIPL for voting thereafter. Once the vote on a resolution is cast by the member, the member shall not be allowed to change it subsequently. During this period, members holding shares either in physical form or in dematerialized form may cast their vote by remote e-Voting prior to the AGM.

The members will be provided with the facility for e-Voting during the AGM and those members participating at the AGM and who have not already cast their vote by remote e-Voting prior to the AGM, will be eligible to vote during the AGM. The members who have cast their vote by remote e-Voting prior to the AGM may also

attend/participate in the AGM through VC/ OAVM, but shall not be eligible to vote again Detailed process and manner of remote e-Voting prior to AGM, e-Voting during the

AGM and instructions for attending the AGM through VC/OAVM is being provided in the AGM Notice which is also available on the Company's website at The Board of Directors of the Company has appointed Mr. Ananta R Deshpande,

(Membership No. FCS 11869), Practicing Company Secretary, as Scrutinizer to scrutinize the process for remote e-Voting prior to the AGM and e-Voting during the AGM in a fair and transparent manner. 9. The voting results shall be declared within two working days of the conclusion of the AGM and the same, along with the Consolidated Scrutinizer's Report, shall be placed

BSE Limited and National Stock Exchange of India Limited 10. Contact details for addressing e-voting related queries/grievances, if any: Members may refer the Frequently Asked Questions ("FAQs") and Insta Vote manual available at https://instavote.linkintime.co.in under help section or an e-mail to

enotices@linkintime.co.in or Contact on:- Tel 022-4918 6000, Insta Vote Support For S.J.S. Enterprises Limited

on the website of the Company at www.sjsindia.com and shall be communicated to

Thabraz Hushain W

Date: August 20, 2022 Place: Bangalore Company Secretary & Compliance Officer

financialexp.ep

ಜೂನಿಯರ್ ವಿಶ್ವ ಚಾಂಪಿಯನ್ ಶಿಪ್ ಕುಸ್ತಿಯಲ್ಲಿ ದಾಖಲೆಯ ಚಿನ್ನ

ದೆಹಲಿ: ಜೂನಿಯರ್ ವಿಶ್ವ ಚಾಂಪಿಯನ್*ಶಿಪ್*ನಲ್ಲಿ ಭಾರತೀಯ ಕುಸ್ತಿಪಟು ಮೊದಲ ಚಿನ್ನದ ಪದಕ ಗೆದು ದಾಖಲೆ ನಿರ್ಮಿಸಿದಾರೆ. 53 ಕೆಜಿ ವಿಭಾಗದಲ್ಲಿ ಭಾರತದ ಮಹಿಳಾ ಕುಸ್ತಿಪಟು ಅಂತಿಮ್ ಚಿನ್ನ ಗೆದ್ದಿದ್ದಾರೆ. 20 ವರ್ಷದೊಳಗಿನ ಏಷ್ಯನ್ ಕಂಚಿನ



ಪದಕ ವಿಜೇತರಾದ ಕಜಕಿಸ್ತಾನದ ಆಲ್ಪಿನ್ ಶಗಯೇವಾ ಅವರನ್ನು ಫೈನಲ್ಡ್ ನಲ್ಲಿ ಅಂತಿಮ್ ಮಣಿಸಿದ್ದಾರೆ. ಅರ್ಹತಾ ಸುತ್ತಿನಲ್ಲಿ ಅಂತಿಮ್ 11-0 ಅಂತರದಲ್ಲಿ ಜರ್ಮನ್ ಕುಸ್ತಿಪಟುವನ್ನು ಸೋಲಿಸಿ ಕ್ವಾರ್ಟರ್ ಫೈನಲ್ಡ್ ನಲ್ಲಿ ಜಪಾನಿನ ಎದುರಾಳಿಯ ವಿರುದ್ಧ ಗೆಲವು ಸಾಧಿಸಿದರು.

ಸೆಮಿಫೈನಲ್ನಲ್ಲಿ ಉಕ್ರೇನ್ ಕುಸ್ತಿಪಟುವನ್ನು ಸೋಲಿಸಿದರು. ಇನ್ನು ಳಿದಂತೆ ಭಾರತದ ಇಬ್ಬರು ಕುಸ್ತಿಪಟುಗಳು ಅಂತಿಮ ಹಂತದಲ್ಲಿ ಸೋತು ಬೆಳ್ತಿ ಪದಕ ಗೆದ್ದುಕೊಂಡಿದ್ದಾರೆ. ಇನ್ನಿಬ್ಬರು ಕಂಚಿಗೆ ತೃಪ್ತಿಪಟ್ಟಿದ್ದಾರೆ. ಇಷ್ಟು ಪದಕಗಳನ್ನು

ಗೆಲ್ಲುವ ಮೂಲಕ ಭಾರತೀಯ ಕಿರಿಯರ ಮಹಿಳಾ ತಂಡೆ 160 ಅಂಕ ಗಳಿಸಿ ರನ್ನರ್ಸ್ ಅಪ್ ಟ್ರೋಫಿ ಗೆದ್ದುಕೊಂಡಿದೆ. ಜಪಾನ್ 230 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ ಯುಎಸ್ಎ 124 ಅಂಕ ಪಡೆದು ಮೂರನೇ ಸ್ಥಾನದಲ್ಲಿದೆ.

XoX Karnataka Bank Ltd.

P.B No.599, Mahaveera Circle, Kankanady, Mangaluru - 575002

Phone: 0824-2228104/145 E-Mail: legal.recovery@ktkbank.com Website: www.karnatakabank.com CIN:: L85110KA1924PLC001128

VEHICLE NOTICE

The following vehicle in the possession of our Bank will be sold in public auction on **05.09.2022 at 10-30 am** at **Karnataka Bank** Ambedkar Road KR Extension, Sira Branch, Sira Town, Tumakur District-572137, subject to the following terms and conditions to realise the moneys due to the bank Description of the vehicle: TOYOTA MOTORS ETIOS GD TOURER Model 2016 bearing registration No. KA-01- AF 8746, Vehicle belongs to Mr. Dayanand J, Kallambella Hobli, Sira, Taluk. 572132.

Terms and conditions:

Intending bidders may inspect the vehicle at Manjunatha Reddy B G No.35, Narasamma layout, Karekallahaally, Vidya nagara Gauribidanur-561208. during office hours on any working day on prior appointment. Subject to the realisation of the reserve price. the vehicle will be sold for the highest bid amount on the spot and immediately take delivery of the vehicle. The successful bidder shall pay the entire bid amount on the spot and immediately take delivery of the vehicle. The Bank reserves the right to cancel or postpone auction or not to accept the highest bid without assigning any reasons therefore.

On all matters not covered by these terms and condition, the bank's Sale is on As is where is Basis

Place: Sira Date: 20.08.2022

Sd/- Branch Head For Karnataka Bank Ltd.

ಎಸ್.ಜೆ.ಎಸ್. ಎಂಟರ್ಪ್ರೈಸಸ್ ಲಿಮಿಟೆಡ್

(ಹಿಂದೆ ಎಸ್.ಜೆ.ಎಸ್. ಎಂಟರ್ಪ್ರೈಸಸ್ ಪ್ರೈವೇಟ್ ಲಿಮಿಟೆಡ್) ನೋಂದಾಯಿತ ಮತ್ತು ಕಾರ್ಪೊರೇಟ್ ಕಳೇರಿ: ಆಗ್ರಾ ಗ್ರಾಮದ ಸೈನಂ 28/P16 ಮತ್ತು B.M ಕಾವಲ್ ಗ್ರಾಮದ ಸೈನಂ 85/P6, ಕೆಂಗೇರಿ ಹೋಬಳಿ, ಬೆಂಗಳೂರು 560 082, ಕರ್ನಾಟಕ, ಭಾರತ ವೆಬ್ಸೈಟ್: www.sjsindia.com ၊ ಇ-ಮೇಲ್: compliance@sjsindia.com ၊

ದೂರವಾಣಿ: +91 80 6194 0777। CIN: L1909KA2005PLC036601 17ನೇ ವಾರ್ಷಿಕ ಸಾಮಾನ್ಯ ಸಭೆಯ ಸೂಚನೆ ಮತ್ತು ಇ-ಮತದಾನ

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಸುಲ್ತೋಲೆ ಸಂಖ್ಯೆ 14/2020 ದಿನಾಂಕ 08ನೇ ಏಪ್ರಿಲ್, 20 ಸುತ್ತೋಲೆ ಸಂಖ್ಯೆ 17/2020 ದಿನಾಂಕ 13ನೇ ಏಪ್ರಿಲ್, 2020, ಸುತ್ತೋಲೆ ಸಂಖ್ಯೆ. 20/2020 ದಿನಾಂಕ 05ನೇ ಮೇ 2020, ಸುತ್ತೋಲೆ ಸಂಖ್ಯೆ 02/2022 ದಿನಾಂಕ 05ನೇ ಮೇ, 2022 (ಒಟ್ಟಾರೆಯಾಗಿ 'MCA ಸುತ್ತೋಲೆಗಳು' ಎಂದು ಉಲ್ಲೇಖಿಸಲಾಗಿದೆ) ಮತ್ತು ಸೆಕ್ಕು ರಿಟೀಸ್ ಅಂಡ್ ಎಕ್ಸ್ಟ್ರೇಂಜ್ ಬೋರ್ಡ್ ಆಫ್ ಇಂಡಿಯಾ ('ಸೆಬಿ') ಸುತ್ತೋಲೆ ಸಂಖ್ಯೆ SEBI/HO/CFD/CMD1/CIR/P/2020/79 ದಿನಾಂಕ 12ನೇ ಮೇ 2020, SEBI/HO/CFD/ CMD2/CIR/P/2021/11 ದಿನಾಂಕ 15ನೇ ಜನವರಿ 2021 ವುತ್ತು ಸುತ್ತೋಲೆ ಸಂಖ್ಯೆ SEBI/HO/CFD/CMD2/CIR/P/2022/62 ದಿನಾಂಕ 13ನೇ ಮೇ 2022 ('SEBI ಸುತ್ತೋಲೆಗಳು') (MCA ಸುತ್ತೋಲೆಗಳು ಮತ್ತು SEBI ಸುತ್ತೋಲೆಯನ್ನು ಒಟ್ಟಾಗಿ 'ಸುತ್ತೋಲೆಗಳು' ಎಂದು ಉಲ್ಲೇಖಿಸಲಾಗುತ್ತದೆ), ಇದರಡಿಯಲ್ಲಿ ಮಾಡಲಾದ ನಿಯಮಗಳು ಮತ್ತು ಕಂಪನಿಗಳ ಕಾಯಿದೆ, 2013 ಹಾಗೂ ಸೆಕ್ಯುರಿಟೀಸ್ ಅಂಡ ಎಕ್ಸ್ಟ್ರೇಂಡ್ ಬೋರ್ಡ್ ಆಫ್ ಇಂಡಿಯಾ (ಲಿಸ್ಟಿಂಗ್ ನಿಯಮಾವಳಿಗಳು ಮತ್ತು ಬಹಿರಂಗಪಡಿಸುವಿಕೆ ಅವಶ್ಯಕತೆಗಳು) ನಿಯಮಗಳು, 2015ರ ಪ್ರಕಾರ ಎಸ್.ಜೆ.ಎಸ್. ಎಂಟರ್ಪ್ರೈಸಸ್ ಲಿಮಿಡೆಡ್ ('ಕಂಪನಿ')ನ ಸದಸ್ಯರ ಹದಿನೇಳನೇ (17ನೇ) ವಾರ್ಷಿಕ ಸಾಮಾನ್ಯ ಸಭೆ ('AGM') ಅನ್ನು ಸೆಪ್ಟೆಂಬರ್ 15,2022 ರಂದು ಗುರುವಾರ 11:30 a.m. (IST) ಕ್ಕೆ ವೀಡಿಯೊ ಕಾನರೆನ್ಕಿಂಗ್/ಇತರ ಆಡಿಯೋ ವಿಷುಯಲ್ ಮೀನ್ ('VC/OAVM') ಮೂಲಕ ಕಂಪನಿಗಳ ್ ಕಾಯಿದೆಯ ಆಸ್ವಯವಾಗುವ ನಿಬಂಧನೆಗಳಿಗೆ ಅನುಸಾರವಾಗಿ ನಡೆಸಲಾಗುತ್ತದೆ. ಹಾಗೂ ಇದನ್ನು AGM ನಲ್ಲಿ ಸದಸ್ಯರ ಭೌತಿಕ ಉಪಸ್ಥಿತಿಯಲ್ಲದೆ ಅಂದರೆ, ವಾಸ್ತವಿಕವಾಗಿ, AGM ಸೂಚನೆಯಲ್ಲಿ ನಿಗದಿಪಡಿಸಿದಂತೆ ವ್ಯವಹಾರವಣ ನಡೆಸುವುದು. VC/OAVM ಮೂಲಕ AGMಗೆ ಹಾಜರಾಗುವ ಸದಸ್ಯ ರನ್ನು ಕಾಯಿದೆಯ ಸೆಕ್ಷನ್ 103 ಅಡಿಯಲ್ಲಿ ಕೋರಂ ಉದ್ದೇಶಕ್ಕಾಗಿ ಪರಿಗಣಿಸಲಾಗುತ್ತದೆ.

ಸುತ್ತೋಲೆಗಳಿಗೆ ಅನುಸಾರವಾಗಿ, FY 2021–22ರ ವಾರ್ಷಿಕ ವರದಿ ('ವಾರ್ಷಿಕ ವರದಿ') ಜೊತೆಗೆ AGM ಸೂಚನೆಯನ್ನು ಎಲೆಕ್ಟ್ರಾನಿಕ್ ಮೋಡ್ ಮೂಲಕ ಮಾತ್ರ ಇಮೇಲ್ ವಿಳಾಸಗಳನ್ನು ಕಂಪನಿ/ರಿಜಿಸ್ಟಾರ್ ಮತ್ತು ಟ್ರಾನ್ ಫರ್ ಏಜೆಂಟ್ ('ಆರ್ಟಿಎ') ನಲ್ಲಿ ನೋಂದಾಯಿಸಲಾಗಿರುವ ಸದಸ್ಯರಿಗೆ ಕಳುಹಿಸಲಾಗಿದೆ. ಅಂದರೆ, ಲಿಂಕ್ ಇನ್ ಟೈಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ('LIIPL') / ಠೇವಣೆ ಭಾಗವಹಿಸುವವರು ('DPs'). ಯಾವುದೇ ಸದಸ್ಯರು ಅದರ ಭೌತಿಕ ಪ್ರತಿಯನ್ನು ವಿನಂತಿಸದಿದ್ದರೆ, ಅದರ ಭೌತಿಕ ಪತಿಯನ್ನು ಕಳುಹಿಸಲಾಗಿದೆ. ಮೇಲೆ ಹೇಳಿದ ದಾಖಲೆಗಳು ಕಂಪನಿಯ ವೆಬ್ಸ್ಕೆಟ್ <u>www.sjsindia.com</u> ನಲ್ಲಿ ಲಭ್ಯವಿದೆ, ಷೇರು ವಿನಿಮಯ ಕೇಂದ್ರಗಳ ವೆಬ್ಸ್ಕೆಟ್ಗಳು ಅಂದರೆ, BSE ಲಿಮಿಟೆಡ್ನ <u>www.bseindia.com</u> ನಲ್ಲಿ ನ್ಯಾಷನಲ್ ಸ್ಟಾಕ್ ಎಕ್ಕೆಚೇಂಜ್ ಆಫ್ ಇಂಡಿಯಾ ಲಿಮಿಟೆಡ್ನ <u>www.nseindia.com</u> ನಲ್ಲಿ ಮತ್ತು <u>https://instavote.linkintime.co.in</u> RTA ವೆಬ್ಸ್ಟೆಟ್ದರಲ್ಲಿ ಕೂಡಾ ಲಭ್ಯವಿದೆ. AGMನ ಸೂಚನೆಯ ರವಾನೆಯು ಶುಕ್ರವಾರ, 19ನೇ ಆಗಸ್ಟ್ 2022 ರಂದು

ಕಂಪನಿ/ಆರ್ಟಿಎ/ಡಿಪಿಯಲ್ಲಿ ಈಗಾಗಲೇ ನೋಂದಾಯಿಸಿರುವ ಇಮೇಲ್ ಐಡಿ ಹೊಂದಿರುವ ಸದಸ್ಯರು, AGMಗೆ ಮುನ್ನ ರಿವೋಟ್ ಇ–ವೋಟೆಂಗ್ ಮತ್ತು AGM ಸಮಯದಲ್ಲಿ ಇ–ವೋಟೆಂಗ್ ಸೂಚನೆಗಳನ್ನು ಅನುಸರಿಸಬಹುದು, ಅವುಗಳನ್ನು AGM ಸೂಚನೆಯಲ್ಲಿ ಒದಗಿಸಲಾಗಿದೆ. ತಮ್ಮ ಇಮೇಲ್ ಐಡಿಗಳನ್ನು ನೋಂದಾಯಿಸದ ಸದಸ್ಯರು, ಕಂಪನಿಯಿಂದ ವಾರ್ಷಿಕ ವರದಿ, ಸೂಚನೆಗಳು ಇತ್ಯಾದಿ ಸೇರಿದಂತೆ ಎಲ್ಲಾ ಸಂವಹನಗಳನ್ನು ವಿದ್ಯುನ್ಮಾನವಾ ್ಟ್ರೀಕರಿಸಲು ಭವಿಷ್ಯ ದ ಸಂವಹಸ(ಗಳನ್ನು) ಎಲೆಕ್ಟ್ರಾನಿಕ್ ರೂಪದಲ್ಲಿ ಕಳುಹಿಸಲು ಕಂಪನಿಯ RTA / ಅವರ ಸಂಬಂಧಿತ DPಗಳೊಂದಿಗೆ ಸೋಂದಾಯಿಸಲು ವಿನಂತಿಸಲಾಗಿದೆ. ಷೇರುಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಹೊಂದಿದ್ದರೆ ಇಮೇಲ್ ವಿಳಾಸಗಳನ್ನು DP ಯೊಂದಿಗೆ ನೋಂದಾಯಿಸಬಹುದು ಮತ್ತು ಷೇರುಗಳನ್ನು ಭೌತಿಕ ರೂಪದಲ್ಲಿ ಹೊಂದಿದ್ದರೆ ಕಂಪನಿಯ RTA ಯೊಂದಿಗೆ ನೋಂದಾಯಿಸಿಕೊಳ್ಳಬಹುದು. ಇಮೇಲ್ ಐಡಿಯನ್ನು ಯಶಸ್ವಿಯಾಗಿ ನೋಂದಣೆ ಮಾಡಿಕೊಂಡ ನಂತರ, ಲಾಗಿನ್ ಐಡಿ ಮತ್ತು ಇ–ವೋಟಿಂಗ್ ಗಾಗಿ ಪಾಸ್ ವರ್ಡ್ ಅನ್ನು ಸದಸ್ಯರ ನೋಂದಾಯಿತ ಇಮೇಲ್ ಐಡಿಗೆ ಕಳುಹಿಸಲಾಗುತ್ತದೆ.

ಎಲ್ಲಾ ನಿರ್ಣಯಗಳ ಮೇಲೆ AGM ಸೂಚನೆಗಳನ್ನು ಕಂಪನಿಗಳ (ನಿರ್ವಹಣೆ ಮತ್ತು ಆಡಳಿತ) ನಿಯಮಗಳು, 2014 ರ ನಿಯಮ 20 ರೊಂದಿಗೆ ಓದಲಾದ ಕಾಯಿದೆಯ ಸೆಕ್ಷನ್ 108 ರ ನಿಬಂಧನೆಗಳಿಗೆ ಅನುಸಾರವಾಗಿ, ಕಾಲಕಾಲಕ್ಕೆ ತಿದ್ದು ಪಡಿ ಮಾಡಿದಂತೆ, ಮತ್ತು SEBIಯ ನಿಯಮ 44 (ಪಟ್ಟಿ ಮಾಡುವ ಬಾಧ್ಯತೆಗಳು ಮತ್ತು ಬಹಿರಂಗಪಡಿಸುವಿಕೆಯ ಅಗತ್ಯತೆಗಳು) ನಿಯಮಗಳು (2015 'ಪಟ್ಟಿ ನಿಯಮಾವಳಿಗಳು'), ಸದಸ್ಯರು ತಮ್ಮ ಮತವನ್ನು ವಿದ್ಯು ಸ್ಮಾನವಾಗಿ ಚಲಾಯಿಸಲು ಸೌಲಭ್ಯವನ್ನು ಒದಗಿಸಲಾಗುವುದು, ರಿಮೋಟ್ ಇ–ವೋಟಿಂಗ್ ಸೌಲಭ್ಯ (ಎಜೆಎಂಗೆ 'ಮೊದಲು) ಮತ್ತು ಇ–ವೋಟಿಂಗ್ ಸೌಲಭ್ಯ (ಎಜೆಎಂ ಸಮಯದಲ್ಲಿ) ಒದಗಿಸಲಾಗುವುದು. ಮತದಾನದ ಸೌಲಭ್ಯವನ್ನು LIIPL ಒದಗೆಸಲಿದೆ. AGM ನಲ್ಲಿ ಇ–ಮತದಾನದ ಸೌಲಭ್ಯವನ್ನು VC/OAVM ಸೌಲಭ್ಯದ ಮೂಲಕ AGM ನಲ್ಲಿ ಹಾಜರಿರುವ ಮತ್ತು ರಿಮೋಡ್ ಇ–ವೋಟಿಂಗ್ ಮೂಲಕ ನಿರ್ಣಯಗಳ ಮೇಲೆ ಮತ ಚಲಾಯಿಸದ ಸದಸ್ಯರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. AGMಗೆ ಮುಂಚಿತವಾಗಿ ರಿಮೋಟ್ ಇ–ವೋಟಿಂಗ್ ಮೂಲಕ ಮತ ಚಲಾಯಿಸಿದ ಸದಸ್ಯರು VC/OAVM ಮೂಲಕ AGMನಲಿ ಹಾಜರಿರಬಹುದು/ ಬಾಗವಹಿಸಬಹುದು ಆದರೆ AGMನಲ್ಲಿ ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ. ಎಲ್ಲಾ ಸದಸ್ಯ ರಿಗೆ ಈ ಮೂಲಕ ತಿಳಿಸುವುದೇನೆಂದರೆ:

- 1. 17ನೇ AGM ಸೂಚನೆಯಲ್ಲಿ ಸೂಚಿಸಲಾದ ವ್ಯವಹಾರವನ್ನು AGMಗೆ ಮೊದಲು ಅಥವಾ AGM ಸಮಯದಲ್ಲಿ ರಿಮೋಟ್ ಇ–ವೋಟಿಂಗ್ ರೂಪದಲ್ಲಿ ಎಲೆಕ್ಟ್ರಾನಿಕ್ ವಿಧಾನದ ಮೂಲಕ ಮತದಾನದ ಮೂಲಕ ವಹಿವಾಟು ನಡೆಸಲಾಗುವುದು.
- . ಕಟ್–ಆಫ್ ದಿನಾಂಕದಂದು ಅಂದರೆ ಗುರುವಾರ, ಸೆಪ್ಟೆಂಬರ್ 08, 2022 ರಂದು ಕಂಪನಿಯು ಪಾವತಿಸಿದ ಇಕ್ವಿಟಿ ಷೇರು ಬಂಡವಾಳದಲ್ಲಿನ ಆವರ ಷೇರುಗಳ ಅನುಪಾತದಲ್ಲಿ ಸದಸ್ಯರ (ಗಳ) ಮತದಾನದ ಹಕ್ಕುಗಳು ಇರಬೇಕು. ರಿಜಿಸ್ಟರ್ನಲ್ಲಿ ಅವರ ಹೆಸರನ್ನು ದಾಖಲಿಸಿರುವ ವ್ಯಕ್ತಿ ಕಟ್–ಆಫ್ ದಿನಾಂಕದಂದು ಠೇವಣದಾರರು ನಿರ್ವಹಿಸುವ ಸದಸ್ಯರು ಅಥವಾ ಲಾಭದಾಯಕ ಮಾಲೀಕರ ರಿಜಿಸ್ಟರ್ನಲ್ಲಿ AGM ಸಮಯದಲ್ಲಿ ಎಜಿಎಂ/ಇ–ವೋಟಿಂಗ್*ಗೆ* ಮೊದಲು ರಿಮೋಟ್ ಇ–ವೋಟಿಂಗ್ ಮೂಲಕ ಮಾತ್ರ ಮತ ಚಲಾಯಿಸಲು ಅರ್ಹರಾಗಿರುತ್ತಾರೆ.
- AGM ನ ಸೂಚನೆಯನ್ನು ಕಳುಹಿಸಿದ ನಂತರ ಮತ್ತು ಕಟ್-ಆಫ್ ದಿನಾಂಕದಂದು ಷೇರುಗಳನ್ನು ಹೊಂದಿರುವ ನಂತರ ಕಂಪನಿಯ ಷೇರುಗಳನ್ನು ಪಡೆದುಕೊಳ್ಳುವ ಮತ್ತು ಕಂಪನಿಯ ಸದಸ್ಯರಾಗುವ ಯಾವುದೇ ವ್ಯಕ್ತಿ, enotices@linkintime.co.in ನಲ್ಲಿ RTAಗೆ ಇಮೇಲ್ ಕಳುಹಿಸುವ ಮೂಲಕ ಬಳಕೆದಾರ ID ಮತ್ತು ಪಾಸ್ ವರ್ಡ್ ಅನ್ನು ಪಡೆಯಬಹುದು. ಫೋಲಿಯೋ ಸಂಖ್ಯೆ / ಡಿಪಿ ಐಡಿ ಮತ್ತು ಕ್ಟೆಂಟ್ ಐಡಿಯನ್ನು ನಮೂದಿಸುವ ಮೂಲಕ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ತಮ್ಮ ಮತಗಳನ್ನು ಚಲಾಯಿಸಲು ಬಳಕೆದಾರ ಐಡಿ ಮತ್ತು ಪಾಸ್ ವರ್ಡ್ ಪಡೆದುಕೊಳ್ಳಬಹುದು. ಆದಾಗ್ಯೂ, ಒಬ್ಬ ಸದಸ್ಯರು ಈಗಾಗಲೇ ಇ–ವೋಟಿಂಗ್ಗಾಗಿ ಆರ್ಟಿಎಯಲ್ಲಿ ನೋಂದಾಯಿಸಿದ್ದರೆ, ಆಸ್ತಿತ್ವದಲ್ಲಿರುವ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಅನ್ನು ಅವರ ಮತ
- ರಿಮೋಟ್ ಇ–ವೋಟಿಂಗ್ ಆವಧಿಯು ಸೋಮವಾರ, 12ನೇ ಸೆಪ್ಟೆಂಬರ್ 2022 ರಂದು ಬೆಳಗ್ಗೆ 9:00 ಗಂಟೆಗೆ (IST) ಪ್ರಾರಂಭವಾಗುತ್ತದೆ ಮತ್ತು ಬುಧವಾರ, 14ನೇ ಸೆಪ್ಟೆಂಬರ್ 2022 ರಂದು ಸಂಚೆ 5:00 ಗಂಟೆಗೆ ಕೊನೆಗೊಳ್ಳುತ್ತದೆ (IST). ರಿಮೋಟ್–ಫೋಟಿಂಗ್ ಮಾಡ್ಕೂರ್ ಅನ್ನು ಆ ನಂತರ ಮತ ಚಲಾಯಿಸುವುದನ್ನು LIIPL ನಿಂದ ನಿಷ್ಕಿಯಗೊಳಿಸಲಾಗುತ್ತದೆ. ಒಮ್ಮೆ ನಿರ್ಣಯದ ಮೇಲಿನ ಮತವನ್ನು ಸದಸ್ಯರು ಚಲಾಯಿಸಿದರೆ, ಸಂತರ ಅದನು ಬದಲಾಯಿಸಲು ಸದಸ್ಯರಿಗೆ ಅನುಮತಿಸಲಾಗುವುದಿಲ್ಲ. ಈ ಅವಧಿಯಲ್ಲಿ, ಭೌತಿಕ ರೂಪದಲ್ಲಿ ಅಥವಾ ಡಿಮೆಟಿರಿಯಲೈಸ್ಡ್ ರೂಪದಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು ಎಜಿಎಂಗೆ ಮುಂಚಿತವಾಗಿ ರಿಮೋಟ್ ಇ–ವೋಟಿಂಗ್ ಮೂಲಕ ತಮ್ಮ ಮತವನ್ನು ಚಲಾಯಿಸಬಹುದು.
- AGM ಸಮಯದಲ್ಲಿ ಸದಸ್ಯರಿಗೆ ಇ–ವೋಟಿಂಗ್ ಸೌಲಭ್ಯವನ್ನು ಒದಗಿಸಲಾಗುವುದು ಮತ್ತು AGMನಲ್ಲಿ ಭಾಗವಹಿಸುವ ಸದಸ್ಯರು ಮತ್ತು AGMಗೆ ಮುಂಚಿತವಾಗಿ ರಿಮೋಟ್ ಇ–ವೋಟಿಂಗ್ ಮೂಲಕ ಮತ . ಚಲಾಯಿಸದಿರುವವರು AGM ಸಮಯದಲ್ಲಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ.
- AGMಗೆ ಮುಂಚಿತವಾಗಿ ರಿಮೋಟ್ ಇ–ವೋಟಿಂಗ್ ಮೂಲಕ ಮತ ಚಲಾಯಿಸಿದ ಸದಸ್ಯರು VC/ OAVM ಮೂಲಕ AGMನಲ್ಲಿ ಹಾಜರಿರಬಹುದು/ಭಾಗವಹಿಸಬಹುದು, ಆದರೆ AGM ಸಮಯದಲ್ಲಿ ಮತ್ತೆ ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ.
- AGMಗೆ ಮುಂಚಿತವಾಗಿ ರಿಮೋಟ್ ಇ–ವೋಟಿಂಗ್ ವಿವರವಾದ ಪ್ರಕ್ರಿಯೆ ಮತ್ತು ವಿಧಾನ, AGM ಸಮಯದಲ್ಲಿ ಇ–ಮತದಾನ ಮತ್ತು VC/OAVM ಮೂಲಕ AGMಗೆ ಹಾಹರಾಗಲು ಸೂಚನೆಗಳನ್ನು AGM ನೋಟಿಸ್ನಾಲ್ಲಿ ಒದಗಿಸಲಾಗಿದೆ ಅದು ಕಂಪನಿಯ ವೆಬ್ಸೈ ಟ್ ಲ್ಲಿಯೂ ಲಭ್ಯ ವಿದೆ www.sjsindia.com.
- ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ AGM ಮತದಾನವನ್ನು ನಡೆಸಲು ಕಂಪನಿಯ ನಿರ್ದೇಶಕರ ಮಂಡಳಿಯು AGM ಮತ್ತು ಇ–ವೋಟಿಂಗ್ ಗೆ ಮುಂಚಿತವಾಗಿ ರಿಮೋಟ್ ಇ–ವೋಟಿಂಗ್ ನ ಪ್ರಕ್ರಿಯೆಯನ್ನು ಪರಿಶೀಲಿಸಲು, ಮೇಲ್ವೆ ಚಾರಕರಾಗಿ ಪ್ರಸ್ತುತ ಅಭ್ಯಾಸದಲ್ಲಿರುವ ಕಂಪನಿ ಕಾರ್ಯದರ್ಶಿ ಅನಂತ ಆರ್ ದೇಶಪಾಂಡೆ, (ಸದಸ್ಯತ್ವ ಸಂಖ್ಯೆ. ಎಫ್ಸಿಎಸ್ 11869) ಅವರನ್ನು ನೇಮಕ ಮಾಡಿದೆ.
- AGM ಮುಕ್ತಾಯಕ್ಕೆ ಇನ್ನೂ ಎರಡು ಕೆಲಸದ ದಿನಗಳು ಇರುವಂತೆಯೇ ಮತದಾನದ ಫಲಿತಾಂಶಗಳನ ಘೋಷಿಸಲಾಗುತ್ತದೆ ಮತ್ತು ಅದೇ ಕ್ರೋಢಿಕೃತ ಪರಿಶೀಲನಾ ವರದಿಯನ್ನು ಕಂಪನಿಯ ವೆಬ್ಸೈಟ್ www.sjsindia.com ನಲ್ಲಿ ಪ್ರಕಟಿಸಲಾಗುತ್ತದೆ ಮತ್ತು BSE ಲಿಮಿಟೆಡ್ಗೆ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚ್ಯೇಂಜ್ ಆಫ್ ಇಂಡಿಯಾ ಲಿಮಿಟೆಡ್ ಗೆ ತಿಳಿಸಲಾಗುತ್ತದೆ.
- 10.ಇ–ವೋಟಿಂಗ್ ಸಂಬಂಧಿತ ಪ್ರಶ್ನೆಗಳು/ಕುಂದುಕೊರತೆಗಳನ್ನು ಪರಿಹರಿಸಲು ಸಂಪರ್ಕ ವಿವರಗಳು ಯುವುದಾದರೂ ಇದ್ದರೆ: ಸದಸ್ಯರು ಪದೇ ಪದೇ ಕೇಳಲಾಗುವ ಪ್ರಶ್ನೆಗಳನ್ನು (FAQs) ಮತ್ತು ಸಹಾಯ ವಿಭಾಗದ ಅಡಿಯಲ್ಲಿ https://instavote.linkintime.co.inನಲ್ಲಿ ಲಭ್ಯವಿರುವ Insta ಮತ ಕೈಪಿಡಿಯನ್ನು ಉಲ್ಲೇಖಿಸಬಹುದು ಅಥವಾ <u>enoticeslinkintime.co.in</u>ಗೆ ಇ–ಮೇಲ್ ಅಥವಾ ದೂರವಾಣೆ 022–4918

6000, Insta ಮತ ಬೆಂಬಲ ಸಹಾಯವಾಣಿಯನ್ನು ಸಂಪರ್ಕಿಸಬಹುದು.

ಎಸ್. ಜೆ. ಎಸ್. ಎಂಟರ್ಪ್ರೈಸಸ್ ಲಿಮಿಟೆಡ್ ಗಾಗಿ

ದಿನಾಂಕ: ಆಗಸ್ಟ್ 20, 2022 ಸ್ಥಳ: ಬೆಂಗಳೂರು

ತಬ್ರಾಜ್ ಹುಸೇನ್ W ಕಂಪನಿ ಕಾರ್ಯದರ್ಶಿ ಮತು ಅನುಸರಣೆ ಅಧಿಕಾರಿ


ಜಿಂಬಾಬ್ಜೆ ವಿರುದ್ಧ ಜಯ ಸುಲಭದಲ್ಲಿ ಸರಣಿ ಕೈವಶ

2-0 ಅಂತರದಲ್ಲಿ ಮುನ್ನಡೆ ಸಾಧಿಸಿದ ಭಾರತ | ಕ್ಲೀನ್ಸ್ಪೀಪ್ ಭಯದಲ್ಲಿ ಜಿಂಬಾಬ್ತೆ

ಹರಾರೆ: ಹರಾರೆ ಸೋರ್ಟ್ ಕ್ಲಬ್ನಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್ಗಳ ಭರ್ಜರಿ ಜಯ ಪಡೆದು ಸರಣಿ ಕೈವಶ ಮಾಡಿಕೊಂಡಿದೆ.

ಟಾಸ್ ಗೆದ್ದ ಭಾರತ ತಂಡ ಬೌಲಿಂಗ್ ಆಯ್ಡು ಕೊಂಡಿತು. ತಮ್ಮ ಬೌಲಿಂಗ್ ಸಾಮರ್ಥ್ಯದಿಂದ ಬ್ಯಾಟ್ ಮನ್ ಗಳ ಬೆವರಿಳಿಸಿದ ಬೌಲರ್ಗಳು 10 ಓವರ್ಗಳಲ್ಲಿ ಜಿಂಬಾಬ್ರೆಗೆ ನೀಡಿದ್ದು ಕೇವಲ 26 ರನ್. ಜೊತೆಗೆ 31 ರೆನ್ಗಳಿಗೆ ಜಂಬಾಬ್ತೆ 4 ವಿಕೆಟ್ ಕಳೆದುಕೊಂಡಿತು. ನಂತರ ಸಿಕಂದರ್ ರಾಜಾ ಮತ್ತು ಸೀನ್ ವಿಲಿಯಮ್ಸ್ ತಂಡಕ್ಕೆ ಕೊಂಚ ಆಸರೆಯಾಗಿ ಜೊತೆಯಾಟವಾಡಿದರು. ರನ್ಗಳ ಅಂತಿಮವಾಗಿ ಜಿಂಬಾಬ್ವೆ ತಂಡವನ್ನು 38.1 ಓವರ್ ಗಳಲ್ಲಿ ಟೀಂ ಇಂಡಿಯಾ ಆಲ್ ಔಟ್ ಮಾಡಿತು. ಈ ಹಂತಕ್ಕೆ ಜಿಂಬಾಬ್ರೆ 161 ರನ್ ಕಲೆಹಾಕಿತು. ಭಾರತದ ಪರ ಶಾರ್ದೂಲ್ ಠಾಕೂರ್ 3 ವಿಕೆಟ್ ಹಾಗೂ ಪ್ರಸಿದ್ದ್ ಕೃಷ್ಣ, ಸಿರಾಜ್, ದೀಪಕ್ ಹೂಡಾ, ಕುಲ್ಲೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು

ಎರಡನೇ ಇನ್ನಿಂಗ್ ನಲ್ಲಿ ಆರಂಭದಲ್ಲೇ ಟೀಂ ಇಂಡಿಯಾ ಆಘಾತ ಅನುಭವಿಸಿತು. ಆರಂಭಿಕ ಕೆ.ಎಲ್ ರಾಹುಲ್ ಕೇವಲ 1 ರನ್ ಗೆ ಔಟ್ ಆದರು. ನಂತರ ಕಣಕ್ಕಿಳಿದ ಶುಭ್ ಮನ್ ಗಿಲ್ ಶಿಖರ್ ಧವನ್ ಜೊತೆ ಉತ್ತಮ ರನ್ ಕಲೆಹಾಕಿದರು. ಅಂತಿಮವಾಗಿ 25.4 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಷೆ 167 ರನ್ ಕಲೆ ಹಾಕಿ ಭಾರತ ಗೆಲುವನ್ನು ಸಂಭ್ರಮಿಸಿತು. ಇದರೊಂದಿಗೆ 2-0 ಅಂತರದಲ್ಲಿ ಭಾರತ ಸರಣಿ ತನ್ನದಾಗಿಸಿಕೊಂಡಿದೆ. ಕೊನೆಯ ಪಂದ್ಯ ಔಪಚಾರಿಕವಾಗಿದ್ದು ಆಗಸ್ಟ್ 22ರಂದು ನಡೆಯಲಿದೆ.



ಐದು ವರ್ಷದೊಳಗಿನ ಮಕ್ಕಳಲ್ಲಿ ಟೊಮೆಟೋ ಜ್ವರ

ನವದೆಹಲಿ: ಏರಿಕೆಯಾಗುತ್ತಿದ್ದ ಕರೋನಾ ಪ್ರಕರಣ ಸಂಖ್ಯೆ ಇದೀಗ ನಿಧಾನಗತಿಯಲ್ಲಿ ಇಳಿಕೆಯಾಗುತ್ತಿದೆ. ಮಂಕಿಪಾಕ್ಸ್ ಪ್ರಕರಣ ನಿಯಂತ್ರಣದಲ್ಲಿದೆ. ಎಲ್ಲವೂ ಸಹಜಸ್ಥಿತಿಗೆ ಮರಳುತ್ತಿದೆ ಅನ್ನುವಷ್ಟರಲ್ಲೇ ಇದೀಗ ಟೊಮೆಟೋ ಜ್ವರ ಪ್ರಕರಣ ಸಂಖ್ಯೆ ಹೆಚ್ಚಾಗಿದೆ." **ಎನಿದು ಟೋಮೇಟೋ ಜರ**?: 5 ವರ್ಷದೊಳಗಿನ ಮಕ್ಕಳಲ್ಲಿ ಈ ಟೊಮೆಟೋ ಪ್ರಕರಣ ತೀವ್ರವಾಗಿ ಕಾಣಿಸಿಕೊಳ್ಳುತ್ತಿದೆ. ಇದೀಗ ಭಾರತದಲ್ಲಿ ಟೊಮೆಟೋ ಜ್ವರ ಪ್ರಕರಣ ಸಂಖ್ಯೆ 82ಕ್ಕೆ ಏರಿಕೆಯಾಗಿದೆ. ಇದರಲ್ಲಿ ಹೆಚ್ಚಿನ ಪ್ರಕರಣಗಳು ಕೇರಳದಲ್ಲಿ ಪತ್ತೆಯಾಗಿದೆ. ಚಿಕ್ಕ ಮಕ್ಕಳಲ್ಲಿ ತೀವ್ರವಾಗಿ ಜ್ವರ ಕಾಣಿಸಿಕೊಳ್ಳುತ್ತಿದೆ. ಹಲವು ಮಕ್ಕಳ ಮಾದರಿ ಸಂಗ್ರಹಿಸಲಾಗಿದೆ. ಈ ವರದಿಗಳು ಬಂದ ಬಳಿಕ ಭಾರತದಲ್ಲಿನ ಟೊಮೆಟೋ ಜ್ವರ ಪ್ರಕರಣಗಳು ಹೆಚ್ಚಾಗುವ ಆತಂಕ ಹೆಚ್ಚಾಗಿದೆ. 5 ವರ್ಷದೊಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಟೊಮೆಟೋ ಜ್ವರದಿಂದ ಚರ್ಮದ ತುರಿಕೆ ಕಾಣಿಸಿಕೊಳ್ಳಲಿದೆ. ಮೈಕೈನೋವು, ಸಂಧಿ ಊತ, ನಿರ್ಜಲೀಕರಣ, ಆಯಾಸಗಳು ಕಾಣಿಸಿಕೊಳ್ಳುತ್ತದೆ. ಕೋವಿಡ್ 4ನೇ ಅಲೆಯ ಭೀತಿಯ ನಡುವೆಯೇ ಭಾರತದಲ್ಲಿ ಟೊಮೆಟೋ ಜ್ವರ ನಿಧಾನವಾಗಿ ವ್ಯಾಪಿಸುತ್ತಿರುವ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಮೇ 6 ರಂದು ಮೊದಲ ಬಾರಿಗೆ ಕೇರಳದಲ್ಲಿ ಪತ್ತೆಯಾಗಿದ್ದ ಈ ಭಾರೀ ಸಾಂಕ್ರಾಮಿಕ ರೋಗ ಒಡಿಶಾಗೂ ವ್ಯಾಪಿಸಿ ಇದುವರೆಗೂ 82 ಮಕ್ಕಳಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಕೇರಳದ ನೆರೆಯ ರಾಜ್ಯಗಳಾದ ಕರ್ನಾಟಕ, ತಮಿಳುನಾಡಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಪಾಕ್ ತಂಡಕ್ಕೆ ಆಘಾತ: ಏಷ್ಯಾಕಪ್ ನಿಂದ ಅಫ್ರಿದಿ ಔಟ್

ಇಸ್ಲಾಮಾಬಾದ್: ಏಷ್ಯಾಕಪ್ ಟೂರ್ನಿ ಸಮೀಪಿಸುತ್ತಲೇ ಎಲ್ಲಾ ತಂಡಗಳೂ ಇನ್ನಿಲ್ಲದಂತೆ ತಯಾರಿ ನಡೆಸುತ್ತಿವೆ. ಬಹುತೇಕ ತಂಡಗಳು ಈಗಾಗಲೇ ಆಡಲಿರುವ ಆಟಗಾರರ



ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಅಫ್ರಿದಿಗೆ ಬಲ ಮಂಡಿಯಲ್ಲಿ ನೋವು ಕಾಣಿಸಿಕೊಂಡಿದ್ದು ಚಿಕಿತೆಗೆ

ಒಳಪಡಿಸಲಾಗಿದೆ. ಸ್ಕ್ಯಾನ್ ಮಾಡಲಾಗಿದ್ದು ನಾಲ್ಕೈದು ವಾರಗಳವರೆಗೆ ಅವರಿಗೆ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಹಾಗಾಗಿ ಅವರು ಏಷ್ಯಾಕಪ್ ಆಡುವುದು ಸಾಧ್ಯವಾಗುವುದಿಲ್ಲ ಎಂಬ ಮಾಹಿತಿ ಇದೆ.

ಅಡಕೆ ಆಮದು ಸುಂಕ ಇಳಿಕೆ ಪ್ರಸ್ತಾಪಕ್ಕೆ ಸಿದ್ದರಾಮಯ್ಯ ಖೆಂಡನೆ



ಹಿಂದೆ ನಮ್ಮ ಸರಕಾರ ಇದ್ದಾಗ ಕೊಳೆರೋಗದಿಂದ ಕಂಗಾಲಾದ, ಮತ್ತಿತರ ಸಮಸ್ಯೆಗಳಿಗೆ ಸಿಲುಕಿದ್ದ ಅಡಕೆ ಬೆಳೆಗಾರರಿಗೆ 40 ಕೋಟಿ ರೂ ಪರಿಹಾರ ನೀಡಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಡಕೆ ಸುಲಿಯುವ ಯಂತ್ರ, ಸಂಸ್ಕರಣಾ ಯಂತ್ರ ಮತ್ತು ಘಟಕಗಳಿಗೆ ಸೇರಿದಂತೆ ಇನ್ನಿತರೆ ಅಗತ್ಯಗಳಿಗೆ ಸಬ್ಬಿಡಿ ನೀಡಿತ್ತು.

-ಸಿದ್ದರಾಮಯ್ಯ ವಿಪಕ್ಷ ನಾಯಕ ಬೆಂಗಳೂರು: ವಿದೇಶಿ ಅಡಕೆಯ ಆಮದಿನ ಮೇಲಿನ ಅಬಕಾರಿ



• ದೇಶಕ್ಕೆ ಮಾರಿ, ನೆರೆ ದೇಶಕ್ಕೆ ಉಪಕಾರಿಯಾಗುತ್ತಿರುವ

ಕೇಂದ್ರ ಸರಕಾರ • ಬಂದರುಗಳ ಖಾಸಗೀಕರಣದಿಂದ ಅಡಕೆ ಕಳ್ಳಸಾಗಣೆ ಹೆಚ್ಚಳ ಎಂದು ಆರೋಪ

ಸುಂಕವನ್ನು ಶೇ.110 ರಷ್ಟು ಕಡಿಮೆ ಮಾಡಿ, ನಮ್ಮ ರೈತರು ಬೆಳೆಯುವ ಅಡಕೆ ಮೇಲಿನ ಜಿಎಸ್ಟಿ ಹೆಚ್ಚಳ ಕೇಂದ್ರ ಮಾಡಲು ಸರಕಾರ ಮುಂದಾಗಿರುವುದನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

> ಖಂಡಿಸಿದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ 'ಮಲೆನಾಡು ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ತೆರಳಿದ್ದಾಗ ಮಲೆನಾಡಿನ ರೈತರು ಮತ್ತು ಅಡಕೆ ಬೆಳೆಗಾರರು ಸಂಪರ್ಕಿಸಿ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ರಾಜ್ಯ ಮತ್ತು ಕೇಂದ, ಸರಕಾರಗಳಿಗೆ ತಮ್ಮ ಸಮಸ್ಯೆ ಗಳನ್ನು ನಿವೇದಿಸಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ,

ಬದಲಿಗೆ ಸಮಸ್ಯೆ ಬಿಗಡಾಯಿಸುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅಡಕ ಬೆಳೆಗೆ ಕೊಳೆ ರೋಗ, ಹಳದಿ ಎಲೆ, ಚುಕ್ಕೆ ರೋಗವೂ ಕಾಡುತಿದೆ. ಸಾಲದಕ್ಕೆ ವಿಪರೀತ ಮಳೆ ಹಾಗೂ ಮಂಗಗಳ ಹಾವಳಿಯಿಂದ ಅಡಕೆ ಗೊನೆಗಳು ನೆಲಕಚ್ಚುತ್ತಲೇ ಇವೆ. ಇವೆಲ್ಲದರಿಂದ ಸಣ್ಣ ಪುಟ್ಟ ಅಡಕೆ ಬೆಳೆಗಾರರು ಬೀದಿಗೆ ಬೀಳುವಂತಾಗಿ, ಮಧ್ಯಮ ವರ್ಗದ ಬೆಳೆಗಾರರ

ಆದಾಯ ಅಷ್ಟಕಷ್ಟೆ ಎನ್ನುವಂತಾಗಿದೆ. ಇಷ್ಟೆಲ್ಲಾ ಸಂಕಟಗಳ ನಡುವೆ ಗಾಯದ ಮೇಲೆ ಬರೆ ಎಳೆದಂತೆ ಕೇಂದ್ರ ಸರಕಾರ ನಮ್ಮ ಅಡಕೆಯ ಮೇಲೆ ಜಿಎಸ್ಟಿ ಹೆಚ್ಚಿಸುತ್ತಾ, ವಿದೇಶದಿಂದ ಬರುವ ಆಮದು ಅಡಕೆ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡುತಿದೆ. 'ದೇಶಕ್ಕೆ ಮಾರಿ ನೆರೆ ದೇಶಕ್ಕೆ ಉಪಕಾರಿ'ಯಂತಾಗುತ್ತಿರುವ ಕೇಂದ್ರ ಸರಕಾರದ ನೀತಿಗಳು ಯಾವ ದುಡಿಯುವ ವರ್ಗ ಮತ್ತು ರೈತರನ್ನೂ ತಮ ಪಾಡಿಗೆ ತಾವು ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಡಕೆ ಕಳ್ಳಸಾಗಣೆ ಹೆಚ್ಚಳ: ಈ ಹಿಂದೆ ಅಡಕೆಯ ಕನಿಷ್ಠ ಆಮದು ದರ 110 ರು. ಇದ್ದಾಗ ಕ್ರಿಂಟಾಲ್ ಅಡಕೆ ಬೆಲೆ ಸರಾಸರಿ 75 ಸಾವಿರ ರು. ಇತ್ತು. ಈಗ ಕನಿಷ್ಠ ಆಮದು ದರ 251 ರು. ಇದೆ. ಆದರೂ ಅಡಕೆ ಬೆಲೆ ಕ್ರಿಂಟಾಲ್ ಗೆ 50 ಸಾವಿರಕ್ಕೆ ಕುಸಿದಿದೆ. ಇದಕ್ಕೆ ಕಾರಣ ವ್ಯಾಪಕ ಅಡಕೆ ಕಳ್ಳ ಸಾಗಣೆ. ಸರಕಾರಿ ಒಡೆತನದ ಬಂದರುಗಳು ಅದಾನಿ ಮುಂತಾದ ಖಾಸಗಿ ಒಡೆತನಕ್ಕೆ ಹೋದ ಬಳಿಕ ಅಡಕೆ ಕಳ್ಳ ಸಾಗಣೆ ಹೆಚ್ಚಾಗುತ್ತಿದೆ ಎನ್ನುವ ವರದಿಗಳಿವೆ.



ಉಡುಪಿಯ ಕೃಷ್ಣಮಠದ ರಥಬೀದಿಯಲ್ಲಿ ಶನಿವಾರ ನಡೆದ ವಿಟ್ಲಪಿಂಡಿ ಉತ್ಸವದಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿ, ಮೊಸರು ಕುಡಿಕೆ ಸಂಭ್ರಮವನು ಕಣ್ತುಂಬಿಕೊಂಡರು

ದೇಶದ ಸಂಸ್ಕೃತಿಗೆ ನೃತ್ಯ ಕ್ಷೇತ್ರದ ಕೊಡುಗೆ ಮಹತ್ವದ್ದು: ಹೇಮಲತಾ ಗೋಪಾಲಯ್ಯ

ದೇಶದ ಕಾಪಾಡುವಲ್ಲಿ ನೃತ್ಯ ಕ್ಷೇತ್ರ ಮಹತ್ವದ ಕೊಡುಗೆ ನೀಡಿದೆ ಎಂದು ಮಾಜಿ ಉಪಮಹಾಪೌರರಾದ ಹೇಮಲತಾ ಗೋಪಾಲಯ್ಯ ಅಭಿಪ್ರಾಯ ಪಟ್ರರು. ಸ್ವಾತಂತ್ರ್ಯ ಅಮೃತ ಮಹೋತ್ತವದ ಅಂಗವಾಗಿ

ಚಿಗುರು ಕಲ್ಪರಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ಮಲ್ಲತ್ತಹಳ್ಳಿಯ ಕಲಾಗ್ರಾಮ ದಲ್ಲಿ ಆಯೋಜಿಸಿದ್ದ 'ನಂದಗೋಕುಲ' ಸ್ವಾತಂತ್ರ್ಯದ ಅಮೃತ ಮಹೋತ್ತವಕ್ಕಾಗಿ ನೃತ್ಯ ನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕ ಶಿಲಕಲಾ ಅಕಾಡೆಮಿ ರಿಜಿಸ್ಕಾರ್ ಆರ್ ಚಂದ್ರಶೇಖರ್ ಮಾತನಾಡಿ, ನೃತ್ಯಪಟುವಿಗೆ ತಾಳ್ಳೆ, ಸಹನೆ ಮತ್ತು ಗುರುಭಕ್ತಿ ಬಹು ಮುಖ್ಯ. ರಾಷ್ಟ್ರ ಮಟ್ಟದ ಕ್ರೀಡಾಪಟು ಜಯಂತಿ ಮಕ್ಕಳೆಲ್ಲರೂ ಕೂಡ ಸಾಧಕರಾಗಬೇಕು ಅವರ ಸಾಧನೆಯೇ ದೇಶದ

ತಿಳಿಸಿದರು. ಕಾರ್ಯಕ್ರಮದಲ್ಲಿ ಖ್ಯಾತ ನೃತ್ಯ ಕಲಾವಿದರಾದ ದೀಪ್ತಿ, ವಿದುಷಿ ವಸುಂದರ ಎನ್ ದೇವರಾಜ್, ಹಂಸಲೇಖ, ಶಮಿತಾ, ರಶ್ಚಿ, ವಿದುಷಿ ಆಶಾರಾಣಿ, ಪೂಜಾ ಸಂಕನೂರು, ಮಧುಕುಮಾರ್, ಭಾನುಮತಿ ರವರ ಶಿಷ್ಯ ಪದ್ಮವಿಜಯ ಮುಂತಾದವರ ತಂಡಗಳು ಪ್ರದರ್ಶಿಸಿದ ಕೃಷ್ಣ ಲೀಲೆ, ಸಂಪೂರ್ಣ ದಶಾವತಾರ,

ಕೃಷ್ಣ ನೃತ್ಯರೂಪಕ, ಕೃಷ್ಣನ ದೇವರನಾಮ ಗಾಯನ,

ಉನ್ನತಿ ಮತ್ತು ದೇಶದ ಮುಂದಿನ ಭವಿಷ್ಯ ಎಂದು



ಪೂಜಾ ಕುಣಿತ, ಸುಗ್ಗಿ ನೃತ್ಯ, ಜಾನಪದ ನೃತ್ಯ ಸೇರಿದಂತೆ ವಿವಿಧ ಪ್ರಕಾರಗಳ ನೃತ್ಯ ರೂಪಕಗಳು ಕಣ್ಮನ ಸೆಳೆದವು.

ಕಾರ್ಯಕ್ರಮದಲ್ಲಿ ಬೆಂಗಳೂರು ಮಂಗಳೂರು, ಮೈಸೂರು, ಕೊಡಗು, ಚಿಕ್ಕಮಗ ಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಕಲಾತಂಡೆಗಳು ಪಾಲ್ಗೊಂಡಿದ್ದು ಕಾರ್ಯಕ್ರಮಕ್ಕೆ ಮೆರಗು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದೆ ಮಂಜಮ ಜೋಗತಿ ವಹಿಸಿ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು, ಜಂಟಿ ನಿರ್ದೇಶಕರು, ಚಿಗುರು ಕಲ್ಕರಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥೆ ಸಂತೋಷಿ ಪ್ರಶಾಂತ್ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು.

ಕಾಂಗ್ರೆಸ್ನಿಂದ ದೇಶ ಒಗ್ಗೂಡಿದರೆ, ಬಿಜೆಪಿಯಿಂದ ಇಬ್ಲಾಗ

ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಿಂದ ನೆಹರು ಫೋಟೋ ತೆಗೆಗಿದ್ದು ಸಾಧನೆಯಲ್ಲ । ರಾಜೀವ್ ಗಾಂಧಿ, ಅರಸು ಜಯಂತಿ ವೇಳೆ ಡಿಕೆಶಿ ಆರೋಪ



ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನ್ಮದಿನದ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತಿತರರಿದ್ದರು.

ನಿ ವಿಶ್ವವಾಣಿ ಸುದ್ದಿಮನೆ ಬೆಂಗಳೂರು

ಕಾಂಗ್ರೆಸ್ ಪಕ್ಷ ದೇಶವನ್ನು ಒಗ್ಗೂಡಿಸಿ ಬಲವರ್ದನೆ ಗೊಳಿಸಲು ಪ್ರಯತ್ನಿಸಿದರೆ, ಬಿಜೆಪಿಯವರು ದೇಶವನ್ನು ಇಬ್ಬಾಗ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನಾಚರಣೆ ಅಂಗವಾಗಿ ಅವರ ಭಾವಚಿತ್ರಗಳಿಗೆ ಪುಷ್ಪನಮನ ಮಾತನಾಡಿದರು.

ಬಿಜೆಪಿಯವರು ದೇಶವನ್ನು ಇಬ್ಬಾಗ ಮಾಡು ತ್ತಿದ್ದು, ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಕಾರ್ಯಕ್ರಮದ ಮೂಲಕ ದೇಶವನ್ನು ಒಗ್ಗೂಡಿಸಲು ಮುಂದಾಗಿದ್ದಾರೆ. ಈ ಕಾರ್ಯ ಕ್ರಮದ ಭಾಗವಾಗಿ ಅವರು ರಾಜ್ಯದಲ್ಲಿ 21 ದಿನಗಳ ಕಾಲ ಪಾದಯಾತ್ರೆ ಮಾಡಲಿದ್ದು, ಒಂದೊಂದು ಜಿಲ್ಲೆಗೆ ಒಂದೊಂದು ದಿನ ನಿಗದಿ ಮಾಡಲಾಗು ವುದು. ಆಯಾ ದಿನ ಆ ಜಿಲ್ಲೆಯವರು ರಾಹುಲ್ ಗಾಂಧಿ ಅವರ ಜತೆ ಹೆಜ್ಜೆ ಹಾಕಬೇಕು ಎಂದರು.

ರಾಜೀವ್ ಗಾಂಧಿ ಮತ್ತು ದೇವರಾಜ ಅರಸು

ಯಾರಿಗೆ ಇತಿಹಾಸ ಗೊತ್ತಿಲ್ಲವೊ ಅವರು ದೇಶದ ಭವಿಷ್ಯ ರೂಪಿಸಲು ಸಾಧ್ಯವಿಲ್ಲ. ಆದರೆ, ನೈಜತೆ ತಿಳಿಯಬಾರದು ಎಂಬ ಕಾರಣಕ್ಕೆ ಬಿಜೆಪಿಯವರು ದೇಶದ ಇತಿಹಾಸವನ್ನೇ ತೀರುಚಲು ಹೊರಟಿದ್ದಾರೆ. ದೇಶದ ಸಾಧಕರ ಕೊಡುಗೆಯನ್ನು ಬದಲಿಸಲು ಹೊರಟಿದ್ದಾರೆ. ಇತಿಹಾಸದಲ್ಲಿ ದೇಶಕ್ಕೆ ಅಪಾರ ಕೊಡುಗೆ ನೀಡಿರುವ ಜನರ ಚರಿತ್ರೆಯನ್ನು ಬದಲಿಸುವ ಕಾರ್ಯ ಮಾಡುತ್ತಿದ್ದಾರೆ. ಮೊದಲಿನಿಂದಲೂ ಮಾಡುತ್ತಿದ್ದರು, ಈಗಲೂ ಮುಂದುವರಿಸಿದ್ದಾರೆ. - **ಸಿದ್ದರಾಮಯ್ಯ** ವಿಧಾನಸಭೆ ಪ್ರತಿಪಕ್ಷ ನಾಯಕ

ಅವರ ಗುಣಗಾನ ಮಾಡಿದ ಅವರು. ಯುವಕರನು ಬೆಳೆಸುವ ಮೂಲಕ ರಾಜೀವ್ ಗಾಂಧಿ ಯುವ

ಭಾರತ ನಿರ್ಮಾಣ ಮಾಡಿದರು. ಅರಸು ಅವರೂ ಯುವಕರಿಗೆ ಆದ್ಯತೆ ನೀಡುತ್ತಿದ್ದರು. ಅಂಥವರು ದಾರಿಯಲ್ಲಿ ಮುನ್ನಡೆಯುತ್ತಿದೆ ಎಂದು ಹೇಳಿದರು. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ

ಮಾತನಾಡಿ, ರಾಜೀವ್ ಗಾಂಧಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಬೃಹತ್ ರಾಷ್ಟದ ಪ್ರಧಾನಿ ಆಗಿದ್ದರು. ತಮ್ಮ ಅಧಿಕಾರದ ಅವಧಿಯಲ್ಲಿ ದೇಶವನ್ನು

ಮುಖ್ಯಮಂತ್ರಿ ಬಸವರಾಜ ಬೊಮ್ಕಾಯಿ ಅವರು ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಿಂದ ಜವಹರಲಾಲ ನೆಹರು ಅವರ ಫೋಟೋ ತೆಗೆದುಹಾಕಿ ದೊಡ್ಡ ಸಾಧನೆ ಮಾಡಿರುವುದಾಗಿ ಬಿಜೆಪಿಯವರಿಂದ ಪ್ರಮಾಣಪತ್ಪ ಪಡೆಯುತ್ತಿದ್ದಾರೆ. ಈ ದೇಶದ ಇತಿಹಾಸವನ್ನು ಬಿಜೆಪಿಯವರಿಂದ ಬದಲಿಸಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ನೆಹರು ಅವರ ಪಾತ್ರ ದೇಶದ ಎಲ್ಲರಿಗೂ ಗೊತ್ತಿದೆ. **-ಡಿ.ಕೆ.ಶಿವಕುಮಾರ್** ಕೆಪಿಸಿಸಿ ಅಧ್ಯಕ್ಷ

ತಂತ್ರಜ್ಞಾನ, ಸಂಪರ್ಕ ಸೇರಿದಂತೆ ಎಲಾ ಕ್ಷೇತ್ರಗಳಲ್ಲೂ ಜಗತ್ತಿನ ಮುಂದುವರಿದ ರಾಷ್ಟ್ರಗಳ ಮಟ್ಟಕ್ಕೆ ಕೊಂಡೊಯ್ಯಲು ತೀರ್ಮಾನ ಮಾಡಿದರು. ಅದೇ ರೀತಿ ದೇವರಾಜ ಅರಸರು ಉಳುವವನೇ ಭೂಮಿಯ ಒಡೆಯ ಮುಂತಾದ ನೀತಿಗಳ ಮೂಲಕ ಬಡವರ ಉದ್ದಾರ ಮಾಡಿದರು ಎಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ವಿಧಾನ ಪರಿಷತ್ ಕಾಂಗ್ರೆಸ್ ಸಚೇತಕ ಪ್ರಕಾಶ್ ರಾಥೋಡ್, ಮಾಜಿ ಸಚಿವ ಎಚ್.ಎಂ.ರೇವಣ್ಣ ಮತ್ತಿತರರು ಇದ್ದರು.